



ಪ್ರಬಂಧ

ನಗು ನಗುವ ಹೊಂಗೆ

ಸುಧಾ ಯುಗಾದಿ

ವಿಶೇಷಾಂಕ- 2017ರ

ಪ್ರಬಂಧ ಸ್ವಧ್ರೇಯಲ್ಲಿ
ತೀಪ್ರಕಾರರ ಮೆಚ್ಚುಗೆ
ಪಡೆದ ಪ್ರಬಂಧ

■ ಶಾರದಾ ವಿ. ಮೂರ್ತಿ

ನಮೈ ಮನೆಯ ಮುಂದೆ ಇದೆಯಲ್ಲ ಹೋಗೆ ಮರ... ಮರದ ರೆಂಬೆಗೆ ಜೋಲಿ ಕಟ್ಟಿ ಮಗನವನ್ನು ಮಲಿನಿಸಿದ್ದಾರಲ್ಲ... ಅದೇ ಹೋಗೆ ಮರ... ಬರೋಳಿ ಮೂವತ್ತೇರಡು ವರ್ಷಗಳಾಗಿವೆ ಆ ಮರಕ್ಕೆ. ಎಪ್ಪು ದಪ್ಪ.. ಎಪ್ಪು ಗಾತ್ರ.. ಎಪ್ಪು ಎತ್ತರ. ಅಂತಹ ಮರಗಳು ಈ ಬೆದಿಯಲ್ಲಿ ಕನಿಷ್ಠ ಹನ್ನೆರಡಾದರೂ ಇರಬೇಕ್ಕು. ಹಿಂದಿನ ಚಿಕ್ಕ ಮನೆಗಳು ಬಹುಮಹಡಿ ಕಟ್ಟಡಗಳಾಗುವಾಗ, ಅನೇಕ ಮರಗಳು ಧರಾಶಾಯಿಯಾಗುತ್ತಿರುವುದರ ಬಗ್ಗೆ ವ್ಯಧಿ ಇದ್ದರೂ ಅಂಥಾಯಿಕರಾಗಿದ್ದೇವೆ.

ಜೋಲಿಗಳಲ್ಲಿ ಮಲಿನಿಸಿದ ಎಳೆಯ ಕಂದಮೃಗಳಿಗೆ ಜೋಗುಳ ಹಾಡುತ್ತಾ ಮಲಿನಿಸುತ್ತದೆ ಹೋಗೆ ಮರ. ಆ ಮಕ್ಕಳ ಅಮೃದಿರು ಹೋಕ್ಕೆಪಾಡಿಗಾಗಿ, ಎದರು ಕಟ್ಟುತ್ತಿರುವ ಕಟ್ಟಡಕ್ಕೆ ಇಟ್ಟಿಗೆ, ಮರಳು ಹೋಕ್ಕಿತ್ತಿರುತ್ತಾರೆ. ಅವರ ನಾಲ್ಕೊಳ್ಳಿ ಬಿಂದೂ ವರ್ಷದ ಮಕ್ಕಳು, ಹೋಗೆ ಮರದ ಬೀಜಗಳೊಂದಿಗೆ ಆಡುವಾದುತ್ತಾ ಎಳೆಯ ಕಂದಮೃಗಳ ಕಡೆಗೆ ನಿಗೆ ಇಟ್ಟುಕೊಂಡಿರುತ್ತಾರೆ.

ಬೆಂಗಳೂರು ಇನ್ನೂ ಸಂಪೂರ್ಣ ಕಾತ್ಕೇರ್ಚ್ ಬೀದು ಆಗಿರದೆ, ಉದ್ದ್ಯನಗಳ ನಗರ ಎಂಬ ಹಮ್ಮುಬಿಮ್ಮಿನಿಂದ ಬೀಗುತ್ತಿದ್ದ ಕಾಲವದು. ಆಗಿನ್ನೂ ತಂತ್ರಜ್ಞಾನಿಗಳ ಕಾಳಿಕ್ಕೆ ಕುಟೀಯುತ್ತಾ, ಅವರ ಬೆಕು ಬೆಡಗಳಿಗೆ ಸುಂದರಿಸುತ್ತಾ, ಬೆಂಗಳೂರು ತನ್ನ ಅಂದಕ್ಕೆ ಭಂಗ ತಂದುಕೊಂಡಿರಲಿಲ್ಲ. ಉಲ್ಲಿನ ಹೊರವಲಯದಲ್ಲಿ ಒಂದು ಸ್ವಂತ ಮನೆ ಕಾಣುವ ಅವಕಾಶ ನಮಗೂ ಲಭಿಸುತ್ತು. ಚಿಕ್ಕ ಮನೆ, ಮನೆಯ ಸುತ್ತಲೂ ಗಿಡಗಳಿಗೆ ಜಾಗ, ಮನೆಯ ಹೊರಗೆ ಒಂದೊಂದು ಎರಡೊಂದು ಮರಗಳು... ಆಗ ಹೆಚ್ಚಿನವರ ಇಚ್ಛೆಯೂ ಅದೇ ಆಗಿತ್ತು. ಆಗಲೇ ನಟ್ಟಿದ್ದ ಈ ಹೋಗೆಯೇ ಸಹಿ. ಅಂದನಿಂದ ಇಂದಿನವರೇಗೂ ಮಳೆಯಿರಲಿ, ಬಿಂದಿರಲಿ, ಚಳಿಯು ಕಾಡುತ್ತಿರಲಿ.

ಅಳವಳಾಗಿ ನಿಂದಿದೆ ಈ ಮರ.

ಪ್ರತಿ ವರಪ್ರವೂ ಹೋಗಿಸಿಗುರು, ಹೆಚ್ಚೆ ಬೇರಿನಿಂದ ನಳಣಿಸುವ ಹೋಗೆ ಮರವೊಂದು ಮನೆಯ ಮುಂದಿದ್ದರೆ, ಮರದೊಂದಿಗೆ ಮೌನ ಸಂಭಾವನೆ ನಡೆಸುತ್ತಾ, ಅದರ ಬೆಳಗಳಿಗೆಯು, ಪರಿವರ್ತನೆಯ ಪ್ರತಿಯೊಂದು ಹಂತವನ್ನು ಕಂಡು ಅನಂದಿಸುವ, ಆಸ್ತಾದಿಸುವ ಮನಸ್ಸು ನಮ್ಮುದಾಗಿದ್ದರೆ ನಿಜಕ್ಕೂ ನಾವೆಪ್ಪು ಅದ್ವಾಪಂತರು ಏನಿಸಿರದು.

ಮನೆಯ ಮುಂದಿನ ಈ ಸಹಿಯ ರಕ್ಕಣಗಳಿಂದ ಸುತ್ತು ತಂತಿಯ ಬೇಲಿಯನ್ನು ಅಳವಡಿಸಿದ್ದಾಯಿತು. ನೋಡನೋಡುತ್ತಿದ್ದಂತೆ ಹೋಗೆ ಬೆಳೆದು ಅಪ್ಪೇತ್ತು ರವಾಗುತ್ತಾ ಬಂದಿತ್ತು, ಹೀಗೇ ಎಲ್ಲಾ ಸಹಿಗಳು ನಮ್ಮ ಬೆದಿಯಲ್ಲಿ ಚಿಸುರಿದ್ದರೆ ಇದು ಹೋಗೆ ಬೆದಿಯೇ ಆಗಳಹುದಿತ್ತು. ಮರ, ಗಿಡ, ಹಸಿರಿನ ಬಗ್ಗೆ ಎಪ್ಪೊಂದು ಮಾತನಾಡುವ ನೇರೆಯವರೇ, 'ಮನೆ ಬೆಳಕು ಬರೋದೇ



ಇಲ್ಲ.. ದೊಡ್ಡ ಮರವಾದ ಮೇಲೆ ಕಡಿಯೋದು ಕಷ್ಟ.. ನಿಮ್ಮ ಮನೆಯ ಮುಂದೆ ಇದ್ದರೆ, ನಮ್ಮ ಮನೆಯ ಮುಂದೆಯೂ ಇದ್ದ ಹಾಗೆ ಎಂದು ಸಮಾಜಾಯಿಷಿ ನಿಡುತ್ತಾ, ತಮ್ಮ ಮನೆಯ ಮುಂದೆ ಇದ್ದ ಎಳೆಯ ಸಹಿಯನ್ನು ಕಿತ್ತು ಬಿಸುಟ್ಟಿದ್ದರು. ಬೇಸರವಾದರೂ ತೋರಿಸಿಕೊಳ್ಳಲಾಗದ, ಅದು ಅವರವರಿಗೆ ಬಿಟ್ಟೆದ್ದು ಎಂದುಕೊಂಡು ನಮ್ಮ ಮನೆಯ ಮುಂದಿರುವ ಸಹಿಗೆ ಹೆಚ್ಚಿನ ಗಮನ ಕೊಡುತ್ತೊಡಿದ್ದೆ. ಮನೆಯೋಳಿಗೆ ಮಕ್ಕಳು ಬೇಳೆಯುತ್ತಿದ್ದಂತೆ ಹೊರಗಿನ ಸಹಿಯ ಮರವಾಗಿ ಬೇಳೆಯುತ್ತೊಡಿತ್ತು. ರಕ್ಕಣೆಯ ಬೇಲಿಯ ಹಂಗಿಲ್ಲದೆ ಮರದ ರೆಂಬೆ ಕೊಂಬೆಗಳು ಎಲೆಗಳ ಮರ್ಮರದ ಹಿನ್ನೆಲೆಯಲ್ಲಿ, ಗಾಳಿಯಲ್ಲಿ ಲಾಸ್ಯವಾಡುತ್ತಾ ಸಂಗೀತ ಹಾಡತೊಡಿದ್ದವು.

ಪಾಪದ ಮರದ ಬುದ್ಧಿ ಗೆದ್ದಲ್ಲಿ ಕಾಟಿ ಪ್ರಾರಂಭವಾದಾಗ ಆತಂಕವಾಗತೊಡಿತ್ತು. ಒಲೆಯ ಬಾದಿಯನ್ನು ಸುತ್ತೆ ಲ್ಲಾ ಹಾಕುತ್ತಾ ನೀರು ಸುರಿದಾಗ ಸದ್ಯ... ಮರ ಗೆದ್ದಲಿನಿಂದ ಬಜಾವಾಗಿತ್ತು. ಈಗಾದರೆ ಬಾದಿಯೇ ದುಲ್ಬಭವಾಗಿರುವಾಗ ರಾಸಾಯನಿಕ ಜೈವಧಿಯ ಸಿಂಪಡಣೆಯೊಂದೇ ಗಡಿ. ಮರ ದೊಡ್ಡ ದಾಸ್ತಿದ್ದರೆ ಅಳಿಲುಗಳ ಹತ್ತಾಟಿ, ಇಳಿದಾಟಿ, ನೇಗಿದಾಟಿ ಎಲ್ಲವೂ ಪ್ರಾರಂಭಭವಾಗಿತ್ತು. ದೊಡ್ಡ, ಚಿಕ್ಕ, ಮಧ್ಯಮ ಗಾತ್ರದ ಅಳಿಲುಗಳು. ಅದೇನು ಚೆಂಪ್ ಚೆಂಪ್ ಮಾತು... ಅದಕ್ಕೊನ್ನು ಅರ್ಥವೇ ತಿಂದಿದ್ದರೆ ಅದೆಪ್ಪು ಸೇಗಾಸಾಗಿರುತ್ತಿತ್ತು...

ಈ ಸಂಭರ್ಥದಲ್ಲಿ ರಾಮಾಯಣದ ಕ್ಷೇತ್ರಿಯ ತಂದೆ, ಕೇಕಯ